

ಡಾ|| ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯ
ಬೆಂಗಳೂರು-560056

**ಎನ್.ಎಸ್.ಎಸ್ ಜಾಗೃತಿ ಮತ್ತು ಸ್ವಚ್ಛತಾ
ಅಭಿಯಾನ ವಿಶೇಷ ಶಿಬಿರದ ವರದಿ**

ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್) ಘಟಕದ ವತಿಯಿಂದ ಪರಿಸರದ ಜಾಗೃತಿ ಮತ್ತು ಸ್ವಚ್ಛತಾ ಅಭಿಯಾನ. ಸ್ಥಳ:- ಗುಂಬಳ್ಳಿ ಮತ್ತು ಬಿಳಿಗಿರಿರಂಗನ ಬೆಟ್ಟ. ದಿನಾಂಕ :- **2022ರ ಏಪ್ರಿಲ್ 9** ರಿಂದ **2022ರ ಏಪ್ರಿಲ್ 11** ರ ವರೆಗೆ.

ನಮ್ಮ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ಮುಖ್ಯಸ್ಥರಾದ ಆರ್.ಮುರಳಿ ಮತ್ತು 4 ಪ್ರಾಧ್ಯಾಪಕರ ಜೊತೆ 40 ವಿದ್ಯಾರ್ಥಿಗಳ ಒಂದು ತಂಡವೊಂದು ರಚಿಸಲಾಯಿತು. ಅದರಲ್ಲಿ 20 ಹುಡುಗರು ಮತ್ತು 20 ಹುಡುಗಿಯರು ಇದ್ದರು. ಅದರಲ್ಲಿ ಪ್ರಾಧ್ಯಾಪಕರಾದ ಶ್ರೀ ಮೊಹನಕುಮಾರ್, ಶ್ರೀ ಸೌಂಡೆಶ್ವರನ್, ಶ್ರೀ ಶಿವಪ್ರಸನ್ನ ಮತ್ತು ಶ್ರೀಮತಿ ಅರ್ಪಿತಾ. ದಿನಾಂಕ 2022ರ ಏಪ್ರಿಲ್ 9 ರಂದು ಹೊರಡಲು ತಯಾರಾದೆವು.

ದಿನಾಂಕ 2022ರ ಏಪ್ರಿಲ್ 9 ರ ಬೆಳಿಗ್ಗೆ 7 ಗಂಟೆ 30 ನಿಮಿಷಕ್ಕೆ ಬಸ್‌ಪೂಜೆ ನೆರವೇರಿಸಿ ಬೆಳಿಗ್ಗೆ 8 ಗಂಟೆಗೆ ಮಹಾವಿದ್ಯಾಲಯದ ಆವರಣದಿಂದ ಹೊರಟೆವು. 10 ಗಂಟೆಗೆ ಚನ್ನಪಟ್ಟಣ ತಾಲೂಕಿನ ಕೆಂಗಲ್ ಎಂಬ ಊರಿನಲ್ಲಿ ಬೆಳಿಗ್ಗೆನ ಉಪಹಾರ ಸೇವಿಸಿ ಅಲ್ಲಿಂದ 10 ಗಂಟೆ 45 ನಿಮಿಷಕ್ಕೆ ಹೊರಟೆವು. ಸುಮಾರು 12 ಗಂಟೆ 45 ನಿಮಿಷಕ್ಕೆ ಗುಂಬಳ್ಳಿಗೆ ತಲುಪಿದೆವು.

ಅಲ್ಲಿ ನಮ್ಮ ತಂಡವು 4 ಗುಂಪುಗಳಾಗಿ ಗ್ರಾಮದ ಸ್ವಚ್ಛತೆ ಮಾಡಲು ತಯಾರಾಗಿ ಮದ್ಯಾಹ್ನ 1 ಗಂಟೆಗೆ ಶುರುಮಾಡಿದೆವು. ಅಲ್ಲಿ ಸುಮಾರು 2 ಗಂಟೆಗಳ ಕಾಲ ಸ್ವಚ್ಛತೆ ಮಾಡಿದೆವು. ಮದ್ಯಾಹ್ನ 2 ಗಂಟೆ 15 ನಿಮಿಷಕ್ಕೆ ಲಘು ಉಪಹಾರ ಸೇವಿಸಿ ಸ್ವಲ್ಪ ಕಾಲ ವಿರಮಿಸಿದ ನಂತರ 2 ಗಂಟೆ 45 ನಿಮಿಷಕ್ಕೆ ಊಟಕ್ಕೆ ಹೊರಟೆವು. 3 ಗಂಟೆ 30 ನಿಮಿಷದ ವರೆಗೆ ಊಟ ಮಾಡಿದೆವು, ನಮ್ಮ ಮಹಾವಿದ್ಯಾಲಯದ ಕಾರ್ಯದರ್ಶಿಗಳು ಆಗಮಿಸಿದರು. ಗುಂಬಳಿಯ ಸಮುದಾಯ ಭವನದ ವೇದಿಕೆಯಲ್ಲಿ ನಮ್ಮ ಕಾರ್ಯಕ್ರಮ ಆರಂಭವಾಯಿತು.

ಆ ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ಮತ್ತು ಪಿ.ವಿ.ಪಿ ಕಲ್ಯಾಣ ದತ್ತಿಯ ಕಾರ್ಯದರ್ಶಿಗಳಾದ ಶ್ರೀ ಎ.ಆರ್.ಕೃಷ್ಣಮೂರ್ತಿ, ಮಾಜಿ ಜಿಲ್ಲಾ ಪಂಚಾಯತ್ ಸದ್ಯಸರಾದ ಶ್ರೀ ಯೋಗೇಶ್, ಮಾಜಿ ತಾಲುಕು ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ನಂಜಯ್ಯ, ಗ್ರಾಮದ ಹಿರಿಯರಾದ ಶ್ರೀ ಕ್ಯಾತಯ್ಯ, ನಿವೃತ್ತ ಶಿಕ್ಷಕರಾದ ಶ್ರೀ ಕೃಷ್ಣಯ್ಯ ಮತ್ತು ಶ್ರೀ ಮಾದಯ್ಯ ಹಾಗೂ ಪತ್ರಿಕಾ ವೃಂದದ ಉಪಸ್ಥಿತಿಯಲ್ಲಿ ಪ್ರಾರಂಭವಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕಾರ್ಯದರ್ಶಿಗಳಾದ ಶ್ರೀ ಎ.ಆರ್.ಕೃಷ್ಣಮೂರ್ತಿ ಗುಂಬಳಿಯ ಇತಿಹಾಸ ಹಾಗೂ ಅಲ್ಲಿನ ಭೌಗೋಳಿಕ ಲಕ್ಷಣ ಮತ್ತು ಪರಂಪರೆ ಕುರಿತು ವಿವರಿಸಿದರು. ನಂತರ ಅವರು ಯುವಕ ಮತ್ತು ಯುವತಿಯರಿಗೆ ಸಮಾಜದಡೆಗೆ ಇರಬೇಕಾದ ಜವಾಬ್ದಾರಿಗಳ ಕುರಿತು ಮಾತನಾಡಿದರು. ನಂತರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಯೋಗೇಶ್‌ರವರು ಸಭೆಯನ್ನು

ಉದ್ದೇಶಿಸಿ ಮಾತನಾಡಿದರು. ನಮ್ಮ ತಂಡವನ್ನು ಸ್ವಾಗತಿಸಿ ನಮ್ಮ ಅಳಿಲು ಸೇವೆಯ ಕುರಿತು ಮತ್ತು ಮಹಾವಿದ್ಯಾಲಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಅಲ್ಲೆ ಇದ್ದ ಗ್ರಾಮದೇವಿಯ ದೇವಸ್ಥಾನಕ್ಕೆ ಬೇಟೆ ಕೊಟ್ಟು ನಂತರ ಸಂಜೆ 5 ಗಂಟೆ 30 ನಿಮಿಷಕ್ಕೆ ಗುಂಬಳ್ಳಿಯಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ಹೊರಟೆವು.

ಸುಮಾರು ಸಂಜೆ 7 ಗಂಟೆಗೆ ಡಾ|| ಸುದರ್ಶನ್‌ಅವರು ಸ್ಥಾಪಿಸಿರುವ ವಿವೇಕಾನ್ಂದ ಗಿರಿಜನರ ಕಲ್ಯಾಣ ಕೇಂದ್ರಕ್ಕೆ (ವಿ.ಜಿ.ಕೆ.ಕೆ) ತಲುಪಿದೆವು. ಅಲ್ಲೆ ಎರಡು ದಿನಗಳ ಕಾಲ ಉಳಿದುಕೊಂಡೆವು. ಸ್ವಲ್ಪ ಕಾಲ ವಿಶ್ರಮಿಸಿ ರಾತ್ರಿ 9 ಗಂಟೆ 30 ನಿಮಿಷಕ್ಕೆ ಊಟ ಮಾಡಿ ನಿದ್ರಿಸಿದೆವು.

ದಿನಾಂಕ:- 10-04-2022, ಬೆಳಗ್ಗೆ 8 ಗಂಟೆಗೆ ಉಪಹಾರವನ್ನು ಮುಗಿಸಿ, ವಿ.ಜಿ.ಕೆ.ಕೆ ಸಂಸ್ಥೆಯ ಸದಸ್ಯರು ಆಯೋಜಿಸಿದ್ದ ವಿ.ಜಿ.ಕೆ.ಕೆಯ ಮಾಹಿತಿ ದೃಶ್ಯಾವಳಿಯನ್ನು ನೋಡಲು ಎಲ್ಲರು 9 ಗಂಟೆಗೆ ಅಲ್ಲಿನ ಶಾಲೆಯ ಉಪನ್ಯಾಸ ಕೊಠಡಿಗೆ ಹೊರಟೆವು. ವೇದಿಕೆ ಮೇಲೆ ಶ್ರೀ ಸುರೇಶ್‌ಹಾಗೂ ಡಾ|| ಅರುಣ್‌ಕುಮಾರ್ ರವರು ಉಪಸ್ಥಿತರಿದ್ದರು.

ವಿ.ಜಿ.ಕೆ.ಕೆ ಸಂಸ್ಥೆಯ ಸದಸ್ಯರಾದ ಸುರೇಶ್ ರವರು ಗಿರಿಜನರ ಪರಂಪರೆ, ಸಂಸ್ಕೃತಿ ಮತ್ತು ಆ ಪ್ರದೇಶದ ಭೌಗೋಳಿಕ ಲಕ್ಷಣಗಳನ್ನು, ಪ್ರಾಮುಖ್ಯತೆಗಳನ್ನು ವಿವರಿಸಿದರು. ವಿ.ಜಿ.ಕೆ.ಕೆಯು ಬೆಳೆದು ಬಂದ ಹಾದಿ ಮತ್ತು ಗಿರಿಜನರ ಕಲ್ಯಾಣಕ್ಕೆ ಶ್ರಮಿಸಿದ ಹಾಗೂ ಶ್ರಮಿಸುತ್ತಿರುವ ಆಶಯ ಮತ್ತು ಧ್ಯೇಯಗಳ ಕುರಿತು ಮಾತನಾಡಿದರು. ಡಾ|| ಸುದರ್ಶನ್ ರವರ

ಜೀವನ, ಸಾಧನೆ ಮತ್ತು ಅವರಿಗೆ ದೊರೆತ ಪ್ರಶಸ್ತಿಗಳ ಕುರಿತು ಮಾತನಾಡಿದರು. ಡಾ|| ಅರುಣ್‌ಕುಮಾರ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸ್ಪೂರ್ತಿದಾಯಕ ನುಡಿಗಳನ್ನು ಮಾತನಾಡಿದರು. ಬೆಳಗ್ಗೆ ಸುಮಾರು 11 ಗಂಟೆಗೆ ಅಲ್ಲಿನ ಶಾಲೆಯ ಶಿಕ್ಷಕರಾದ ಸೋಮಶೇಖರ್‌ರವರು ವ್ಯವಸ್ಥೆಯ, ಗಿರಿಜನರ ಸಾಂಪ್ರದಾಯಿಕ ನೃತ್ಯ, ಹಾಡಗಳ ಕುರಿತು ವಿವರಿಸಿದರು. ಮಧ್ಯಾಹ್ನ 1 ಗಂಟೆಯಿಂದ 1 ಗಂಟೆ 45 ನಿಮಿಷದವರೆಗೆ ಊಟವನ್ನು ಮುಗಿಸಿದೆವು. ಮಧ್ಯಾಹ್ನ 2 ಗಂಟೆಯಿಂದ 3 ಗಂಟೆಯವರೆಗೆ ಅಲ್ಲಿನ ಆಸ್ಪತ್ರೆಯ ಆವರಣ ವೀಕ್ಷಿಸಿದೆವು.

ಮೂವತ್ತು ನಿಮಿಷದ ಕಾಲ ವಿಶ್ರಮಿಸಿ, ಮಧ್ಯಾಹ್ನ 3 ಗಂಟೆ 30 ನಿಮಿಷದ ಹಾಗೆ ಬಿಳಿಗಿರಿ ರಂಗನ ಬೆಟ್ಟದ ಕಡೆಗೆ ಪ್ರಯಾಣವನ್ನು ಬೆಳೆಸಿದೆವು. ಮಧ್ಯಾಹ್ನ 3 ಗಂಟೆ 45 ನಿಮಿಷದ ಹಾಗೆ ಬೆಟ್ಟದ ದೇವಸ್ಥಾನದ ಸುತ್ತಾ ಸ್ವಚ್ಛತೆಯ ಕೆಲಸವನ್ನು ಆರಂಭಿಸಿ, ಸುಮಾರು ಸಾಯಂಕಾಲ 6 ಗಂಟೆಯವರೆಗೆ ಸ್ವಚ್ಛತೆಯನ್ನು ಮುಗಿಸಿದೆವು.

ಸಾಯಂಕಾಲ 6 ಗಂಟೆ 15 ನಿಮಿಷದ ಹಾಗೆ ಅರಿವಿನ ಬೆಳಕು ಎಂಬ ಬೀದಿ ನಾಟಕವನ್ನು ಅಲ್ಲಿನ ಸ್ಥಳೀಯ ಗ್ರಾಮ ಒಂದರ ಬಳಿ ಪ್ರಸ್ತುತಪಡಿಸಿದೆವು. 7 ಗಂಟೆಯ ಹಾಗೆ ವಿ.ಜಿ.ಕೆ.ಕೆ ಆಶ್ರಮಕ್ಕೆ ತಲುಪಿದೆವು. 9 ಗಂಟೆಗೆ ಊಟ ಮುಗಿಸಿ, 10 ಗಂಟೆಯ ಹಾಗೆ ಮಲಗಿದೆವು.

ದಿನಾಂಕ:- 11-08-2022 ಬೆಳಗ್ಗೆ ಬೇಗ ಎದ್ದು ಎಲ್ಲರೂ ಬೆಳಗ್ಗಿನ ಉಪಹಾರ ಸೇವಿಸಿ ಸುಮಾರು 8 ಗಂಟೆಗೆ ನಾವಿರುವ ಸ್ಥಳದಿಂದ 2 ಕಿ.ಮಿ ದೂರದಲ್ಲಿರುವ ಬಿಳಿಗಿರಿರಂಗನ ಬೆಟ್ಟಕ್ಕೆ

ಹೊರಟೆವು. 15 ನಿಮಿಷಕ್ಕೆ ಅಲ್ಲಿಗೆ ತಲುಪಿದೆವು. ನಾವೆಲ್ಲರೂ ಅಲ್ಲಿನ ಆರಾಧ್ಯದೈವ ಆಗಿರುವ ಶ್ರೀ ಬಿಳಿಗಿರಿ ರಂಗನಾಥ ಸ್ವಾಮಿಯ ದರ್ಶನ ಪಡೆದು, ಅಲ್ಲೇ ದೇವಸ್ಥಾನದಲ್ಲಿ 2 ಗಂಟೆಗಳ ಕಾಲ ಶ್ರಮದಾನ ಮಾಡಿ, ಮರಳಿ ನಾವಿರುವ ವಿ.ಜಿ.ಕೆ.ಕೆ ಆಶ್ರಮಕ್ಕೆ ಬಂದೆವು. ಮಾರ್ಗ ಮಧ್ಯದಲ್ಲಿ ಅಲ್ಲಿನ ಶಾಲೆಯ ಆವರಣದಲ್ಲಿ ಶ್ರಮದಾನ ಮಾಡಿದೆವು. ಮಧ್ಯಾಹ್ನ 1 ಗಂಟೆಗೆ ಅಲ್ಲಿಂದ ತಲಕಾಡು ಮಾರ್ಗವಾಗಿ ಬೆಂಗಳೂರಿಗೆ ಹೊರಟೆವು.

ಮಧ್ಯಾಹ್ನ 3 ಗಂಟೆ 30 ನಿಮಿಷಕ್ಕೆ ತಲಕಾಡು ತಲುಪಿದೆವು. ಅಲ್ಲಿ ಮಧ್ಯಾಹ್ನದ ಊಟ ಮುಗಿಸಿ ಸಾಯಂಕಾಲ 5 ಗಂಟೆಗೆ ಅಲ್ಲಿಂದ ಹೊರಟೆವು. ಸುಮಾರು 6 ಗಂಟೆ 30 ನಿಮಿಷಕ್ಕೆ ಕೆಂಗಲ್ ಆಂಜನೆಯ ಸ್ವಾಮಿಯ ದರ್ಶನ ಪಡೆದುಕೊಂಡು, ಅಲ್ಲಿಯೆ ರಾತ್ರಿ 7 ಗಂಟೆ 30 ನಿಮಿಷಕ್ಕೆ ಊಟ ಮುಗಿಸಿ ಬೆಂಗಳೂರಿನ ಕಡೆಗೆ ಪಯಣ ಬೆಳೆಸಿದೆವು.

ನಾವು ರಾತ್ರಿ 9 ಗಂಟೆಗೆ ನಮ್ಮ ಮಹಾವಿದ್ಯಾಲಯಕ್ಕೆ ತಲುಪಿದೆವು.

ಹೀಗೆ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಹಮ್ಮಿಕೊಳ್ಳಲಾದಂತ ಗುಂಬಳ್ಳಿ ಮತ್ತು ಬಿಳಿಗಿರಿರಂಗನ ಬೆಟ್ಟದ ಆವರಣದಲ್ಲಿ ಪರಿಸರದ ಜಾಗೃತಿ ಮತ್ತು ಸ್ವಚ್ಛತಾ ಅಭಿಯಾನವನ್ನು ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಂಶುಪಾಲರು, ಎನ್.ಎಸ್.ಎಸ್.ಘಟಕದ ಮುಖ್ಯಸ್ಥರು, ನಮ್ಮೊಂದಿಗೆ ಬಂದ ಪ್ರಾಧ್ಯಾಪಕ ವೃಂದ, ವಿ.ಜಿ.ಕೆ.ಕೆ ಸಂಸ್ಥೆಯ ವರ್ಗ, ವಿದ್ಯಾರ್ಥಿ ಸ್ವಯಂಸೇವಕರು ಹಾಗೂ ಅಲ್ಲಿನ ಜನರ ಸಹಕಾರದಿಂದ ಯಶಸ್ವಿಯಾಯಿತು.



ಬಸ್ಸಿಗೆ ಪೂಜೆ ಮಾಡುತ್ತಿರುವ ದೃಶ್ಯ



ಬಿಳಿಗಿರಿರಂಗನ ಬೆಟ್ಟಕ್ಕೆ ಹೊರಡಲು ಸಿದ್ಧವಾಗಿರುವ ತಂಡ



ಗುಂಬಳಿಯಲ್ಲಿ ಶ್ರಮದಾನ ಮಾಡುತ್ತಿರುವ ದೃಶ್ಯ



ಎ.ಆರ್.ಕೃಷ್ಣಮೂರ್ತಿ ಅವರಿಂದ ನಮ್ಮ ಕಾರ್ಯಕ್ರಮದ ಕುರಿತು ಭಾಷಣ



ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಿಂದ ಸಭೆಯನ್ನು ಉದ್ದೇಶಿಸಿ ಭಾಷಣ



ಸುರೇಶ್ ಅವರಿಂದ ವಿ.ಜಿ.ಕೆ.ಕೆ ಸಂಸ್ಥೆಯ ಕುರಿತು ಮಾಹಿತಿ ನೀಡುತ್ತಿರುವ ದೃಶ್ಯ



ಡಾ. ಅರುಣ್‌ಕುಮಾರ್ ಅವರಿಂದ ಸ್ಪೂರ್ತಿದಾಯಕ ಭಾಷಣ



ವಿ.ಜಿ.ಕೆ.ಕೆ ಸಂಸ್ಥೆ ಶಾಲೆಯ ಒಂದು ನೋಟ



ವಿ.ಜಿ.ಕೆ.ಕೆ ಸಂಸ್ಥೆ ಆಸ್ಪತ್ರೆಯ ಒಂದು ನೋಟ



ಸೋಲಗ ಗಿರಿಜನರ ಜಾನಪದ ಹಾಡು ಹಾಡುತ್ತಿರುವ
ದೃಶ್ಯ





ಅರಿವೇ ಬೆಳಕು ಎಂಬ ಬೀದಿ ನಾಟಕದ ಒಂದು ದೃಶ್ಯ





ಬಿಳಿಗಿರಿ ರಂಗನ ಬೆಟ್ಟದಲ್ಲಿನ ಸ್ವಚ್ಛತಾ ಕಾರ್ಯಕ್ರಮದ
ಒಂದು ದೃಶ್ಯ